

ನಿಮ್ಮ ಪ್ರಸವದ ನಂತರದ ದೇಹವು ಅದಕ್ಕೆ ಬೇಕಾದ ಆರೈಕೆಯನ್ನು ಪಡೆಯುತ್ತಿದೆಯೇ?

ಒಮ್ಮೆ ನಿಮ್ಮದೇ ಪುಟ್ಟ ಮಗು ಮನೆಗೆ ಬಂದ ಮೇಲೆ, ನಿಮ್ಮ ಸರ್ವಸ್ವವೂ ಅದರ ಸುತ್ತಲೂ ಸುತ್ತಲೂ ಆರಂಭಿಸುತ್ತದೆ. ನಿಮ್ಮ ಮಗುವಿನ ಎಲ್ಲ ಆರೈಕೆಯ ಆಹ್ಲಾದತೆಯನ್ನು ಆಸ್ವಾದಿಸುತ್ತಲೇ ಇರುವಂತೆ, ಕಟ್ಟು ಕಡೆಯದಾಗಿ ನಿಮ್ಮ ನಿದ್ರಾಹೀನ ಮತ್ತು ದಣಿವರಿಯದ ದೇಹಕ್ಕೆ ವಿಶ್ರಾಂತಿಯ ಅಗತ್ಯತೆಯನ್ನು ನೀವು ಕಂಡುಕೊಳ್ಳುತ್ತೀರಿ.

ನಿಮ್ಮ ದೇಹಕ್ಕೆ ನಿಸರ್ಗದ ಒಂದು ಕೋಮಲ ಸ್ಪರ್ಷದೊಂದಿಗೆ ಪುನರುಜ್ಜೀವನಗೊಳಿಸಲು ಇದು ಒಂದು ಸೂಕ್ತ ಸಮಯ.

ನಿಮ್ಮ ದೇಹವನ್ನು ಹಿಮಾಲಯ ಫಾರ್ ಮಾಮ್ಸ್ ಟೋನಿಂಗ್ ಮಸಾಜ್ ಆಯಿಲ್‌ನೊಂದಿಗೆ ಬಲಗೊಳಿಸಿ. ಇದು ನೈಸರ್ಗಿಕ ಸತ್ವಗಳನ್ನು ಹೊಂದಿದೆ ಅವುಗಳೆಂದರೆ ಎಳ್ಳೆಣ್ಣೆ, ಇದು ವಿಟಾಮಿನ್ ಈ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ. ಫೋರ್ಟಿಫೈಯಿಂಗ್ ಮೆಲೋ ಇದು ಮಾಂಸಖಂಡಗಳ ಮತ್ತು ಕೀಲುಗಳ ನೋವನ್ನು ನಿವಾರಿಸುತ್ತದೆ. ಕಾಮಿಂಗ್ ವಿಂಟರ್ ಚೆರಿ ಇದು ಒತ್ತಡವನ್ನು ಕಡಿಮೆಗೊಳಿಸುತ್ತದೆ ಮತ್ತು ಅಲೋ ವೆರಾ ನಿಮ್ಮ ಚರ್ಮಕ್ಕೆ ಆಹ್ಲಾದತೆಯನ್ನು ನೀಡುತ್ತದೆ. ಮಸಾಜ್ ಆಯಿಲ್‌ನಲ್ಲಿನ ಲ್ಯಾವೆಂಡರ್‌ನ ಒಂದು ಸುವಾಸನೆಯು ನಿಮ್ಮ ಭಾವನಾತ್ಮಕತೆಯನ್ನು ಉತ್ತೇಜಿಸುತ್ತದೆ ಮತ್ತು ಸಂವೇದನೆಯನ್ನು ಅರಳಿಸುತ್ತದೆ, ತನ್ಮೂಲಕ ನಿಮ್ಮಲ್ಲಿ ಒಂದು ಆರಾಮವನ್ನು ಒದಗಿಸುತ್ತದೆ. ನಿಮ್ಮ ದೇಹಕ್ಕೆ ಅತಿ ಅಗತ್ಯವಾಗಿರುವ ಆರೈಕೆಯನ್ನು ಹಿಮಾಲಯಾ ಫಾರ್ ಮಾಮ್ಸ್ ಟೋನಿಂಗ್ ಮಸಾಜ್ ಆಯಿಲ್‌ನಿಂದ ನೀಡಿ.

ಹಿಮಾಲಯ ಫಾರ್ ಮಾಮ್ಸ್ ಉತ್ಪನ್ನಗಳ ಶ್ರೇಣಿಯು 11 ಗಿಡಮೂಲಿಕೆಗಳ ಶಕ್ತಿಯನ್ನು ಹೊಂದಿದ್ದು ಸುರಕ್ಷಿತವಾದ, ಪರಿಣಾಮಕಾರಿಯಾದ ಮತ್ತು ಮೃದುವಾದ ಆರೈಕೆಯನ್ನು ತಾಯಂದಿರಿಗೆ ನೀಡುವುದಲ್ಲದೇ ಮಗುವಿನ ಮೇಲೆ ಯಾವುದೇ ಪಾರ್ಶ್ವ ಪರಿಣಾಮವನ್ನು ಬೀರುವುದಿಲ್ಲ.